



4021

Fourth Semester 3 Year LL.B. Examination, October/November 2021

Opt. – I : INSURANCE LAW

Duration : 3 Hours

Max. Marks : 80

- Instructions :**
1. Answer any five Questions from Group (a) each question carries 10 marks.
 2. Answer any five Questions from Group (b) each question carries 06 marks.
 3. Answers should be written either in English or Kannada completely.

Q. No. 1. (a) "Contract of Insurance is a species of general contract."
Explain.

Marks : 10

"ವಿಮಾ ಒಪ್ಪಂದವು ಸಾಮಾನ್ಯ ಒಪ್ಪಂದದ ಒಂದು ನಮೂನೆ." ವಿವರಿಸಿ.

Q. No. 1. (b) Write short notes on :

Marks : 6

ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ :

Insurance market.

ವಿಮಾ ಮಾರುಕಟ್ಟೆ.

Q. No. 2. (a) Explain the appointment and the powers of Controller of
Insurance under the Insurance Act, 1938.

Marks : 10

ವಿಮಾ ಕಾಯ್ದೆ, 1938 ರಂತೆ ವಿಮಾ ನಿಯಂತ್ರಣಾಧಿಕಾರಿಯ ನೇಮಕಾತಿ ಮತ್ತು
ಅಧಿಕಾರಗಳನ್ನು ವಿವರಿಸಿ.

Q. No. 2. (b) Establishment of Insurance Advisory Committee in Insurance
Regulatory and Development Authority.

Marks : 6

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಮಾ ಸಲಹಾ ಸಮಿತಿಯ
ಸ್ಥಾಪನೆ.

P.T.O.



Q. No. 3. (a) Discuss the principle of "Contribution" and "Subrogation". Marks : 10

“ವಂತಿಗೆ” ಮತ್ತು “ಪ್ರತ್ಯಾಸನ” ತತ್ವಗಳನ್ನು ಚರ್ಚಿಸಿರಿ.

Q. No. 3. (b) Edison had a life insurance policy which had lapsed due to non-payment of premium. He applied for renewal and there was a question in the renewal policy that whether he had suffered any ailment or had undone any surgery from the date of lapse to the date of renewal. He answered 'No'. Renewal was granted. Later the Insurance Co. came to know that he had a mild cardiac arrest. Insurance Co. wants to avoid liability. Can it do so ? Decide.

Marks : 6

ಎಡಿಸನ್ ಎಂಬುವವನು ಜೀವ ವಿಮಾ ಪಾಲಿಸಿಯನ್ನು ಹೊಂದಿದ್ದನು. ವಿಮಾ ಕಂಪನಿ ತುಂಬದೇ ಇದ್ದ ಕಾರಣ ಪಾಲಿಸಿಯು ರದ್ದಾಯಿತು. ಪಾಲಿಸಿಯ ನವೀಕರಣಕ್ಕಾಗಿ ಅವನು ಅರ್ಜಿಯನ್ನು ಸಲ್ಲಿಸಿದ್ದನು. ಆ ಅರ್ಜಿಯಲ್ಲಿ ಅವನು ರದ್ದಾದ ದಿನದಿಂದ ನವೀಕರಣದ ಅರ್ಜಿ ಹಾಕಿದ ದಿನದ ಒಳಗಡೆ ಯಾವುದೇ ಅನಾರೋಗ್ಯದಿಂದ ಬಳಲಿದ್ದೀರಾ ಎಂಬ ಪ್ರಶ್ನೆಯಿತ್ತು. ಎಡಿಸನ್ ಅದಕ್ಕೆ 'ಇಲ್ಲ' ಎಂದು ಉತ್ತರಿಸಿದ. ಪಾಲಿಸಿಯು ನವೀಕರಣವಾಯಿತು. ಆದರೆ, ವಿಮಾ ಕಂಪನಿಗೆ ಎಡಿಸನ್‌ಗೆ ಆ ಅವಧಿಯಲ್ಲಿ ಲಘು ಹೃದಯಾಘಾತವಾಗಿತ್ತು ಎಂದು ತಿಳಿದು ಬಂತು. ವಿಮಾ ಕಂಪನಿಯು ಇದೇ ಕಾರಣವನ್ನು ಹೇಳಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತದೆ ಅದು ಹಾಗೇ ಮಾಡಬಹುದೇ ? ತೀರ್ಮಾನಿಸಿ.

Q. No. 4. (a) Explain the principle of "Causa-Proxima".

Marks : 10

“ಸಮೀಪ ಕಾರಣ”ದ ತತ್ವವನ್ನು ವಿವರಿಸಿ.

Q. No. 4. (b) Kiran is an unsecured creditor. He has extended a loan of Rs. one lakh to Karuna. As there is no guarantee for repayment. Kiran has decided to purchase a policy on the life of Karuna for Rs. three lakhs. Does he possess insurable interest ?

Marks : 6

ಕಿರಣ ಅಭದ್ರತೆಯ ಲೇಣಿದಾರ. ಅವನು ಕರುಣನಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡಿದ್ದಾನೆ. ಸಾಲದ ಮರುಪಾವತಿ ಖಾತ್ರಿಯಿಲ್ಲದ ನಿಮಿತ್ತ ಕಿರಣನು ಕರುಣನ ಮೇಲೆ ಮೂರು ಲಕ್ಷ ರೂಪಾಯಿ ಮೌಲ್ಯದ ಪಾಲಿಸಿಯೊಂದನ್ನು ಖರೀದಿಸಲು ನಿಶ್ಚಯಿಸುತ್ತಾನೆ. ಅವನಿಗೆ ವಿಮಾ ಹಿತಾಸಕ್ತಿ ಇದೆಯೇ ?

Q. No. 5. (a) Examine the features of General Insurance Business [Nationalisation] Act, 1972.

Marks : 10

ಸಾಮಾನ್ಯ ವಿಮಾ ವ್ಯವಹಾರ [ರಾಷ್ಟ್ರೀಕರಣ] ಅಧಿನಿಯಮ, 1972 ರ ಲಕ್ಷಣಗಳನ್ನು ಪರಿಶೀಲಿಸಿ.



- Q. No. 5. (b) Krishnialal obtained Mediclaim Policy for him. Within one month of the policy obtained he admitted to the hospital company issued the certificate to Krishnialal that he is entitled to receive the benefits under the policy, but subsequently repudiate to claim the amount on the ground that illness occurred within a month from commencement of the policy. Whether company estopped from raising objection ? Decide. Marks : 6

ಕೃಷ್ಣಲಾಲ್ ವೈದ್ಯಕೀಯ ವಿಮೆ ಪಡೆದು ಒಂದು ತಿಂಗಳೊಳಗೆ ಖಾಯಿಲೆಯಿಂದ ಆಸ್ಪತ್ರೆಗೆ ಸೇರಿದ್ದಾನೆ. ವಿಮಾ ಕಂಪನಿಯು ಅವನಿಗೆ ಪಾಲಿಸಿಯಡಿಯಲ್ಲಿ ಸೌಲಭ್ಯ ಪಡೆಯಲು ವಿಮಾದಾರನಿಗೆ ಅನುಮತಿ ನೀಡಿದೆ. ಆದರೆ ನಂತರ ಕಂಪನಿಯು ಪಾಲಿಸಿ ಪಡೆದ ಒಂದು ತಿಂಗಳೊಳಗೆ ಖಾಯಿಲೆಯಿಂದ ಆಸ್ಪತ್ರೆಗೆ ಸೇರಿರುವುದರಿಂದ ಸೌಲಭ್ಯ ಪಡೆಯಲು ವಿಮಾದಾರನಿಗೆ ನಿರಾಕರಿಸಿದೆ. ಕಂಪನಿಯು ಹಾಗೇ ನಿರಾಕರಿಸುವುದನ್ನು ನಿರ್ಬಂಧಿಸಬಹುದೇ ? ತೀರ್ಮಾನಿಸಿ.

- Q. No. 6. (a) Discuss the composition, powers and functions of claims tribunals under Motor Vehicles Act. Marks : 10

ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕ್ಲೇಮ್ಸ್ ನ್ಯಾಯ ಮಂಡಳಿಗಳ ರಚನೆ, ಅಧಿಕಾರ ಮತ್ತು ಪ್ರಕಾರ್ಯಗಳನ್ನು ಚರ್ಚಿಸಿ.

- Q. No. 6. (b) A policy restricted cover for the driving of the insured car belonging to a company to a director of the company and his wife only. When it was being driven by a mechanic in the company, it suffered damage. Whether insurer is liable for such damage ? Marks : 6

ಕಂಪನಿಯೊಂದಕ್ಕೆ ಸೇರಿದ ವಿಮೆ ಮಾಡಿದ ಕಾರನ್ನು ಕಂಪನಿಯ ನಿರ್ದೇಶಕರಿಗೆ ಮತ್ತು ಅವನ ಪತ್ನಿಗೆ ಮಾತ್ರ ಓಡಿಸಲು ಪಾಲಿಸಿಯು ನಿರ್ಬಂಧಿಸಿದೆ. ಕಂಪನಿಯಲ್ಲಿ ಮೆಕ್ಯಾನಿಕ್ (ಯಂತ್ರಗಾರ) ನಿಂದ ಅದನ್ನು ಚಾಲನೆ ಮಾಡುವಾಗ ಅದು ಹಾನಿಗೊಳಗಾಯಿತು. ಅಂತಹ ಹಾನಿಗೆ ವಿಮಾಕರ್ತನು ಹೊಣೆಗಾರನಾಗಿದ್ದಾನೆಯೇ ?

- Q. No. 7. (a) Explain the salient features of Public Liability Insurance Act, 1991. Marks : 10

ಸಾರ್ವಜನಿಕ ಹೊಣೆಗಾರಿಕೆ ವಿಮೆ ಕಾಯ್ದೆ, 1991ರ ಮುಖ್ಯ ಲಕ್ಷಣಗಳನ್ನು ವಿವರಿಸಿ.

- Q. No. 7. (b) Write short notes on : Marks : 6

ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ :

Doctrine of Reinstatement in fire insurance contract.

ಅಗ್ನಿ ವಿಮೆ ಕರಾರಿನಲ್ಲಿ ಪುನರ್ ಸ್ಥಾಪನೆಯ ಸಿದ್ಧಾಂತ.



Q. No. 8. (a) Analyse the importance of reasons and purpose of introduction of Agricultural Insurance in India. Marks : 10

ಭಾರತದಲ್ಲಿ ಕೃಷಿ ವಿಮೆ ಪ್ರಾರಂಭಿಸಲು ಕಾರಣಗಳು ಮತ್ತು ಅದರ ಉದ್ದೇಶಗಳ ಪ್ರಾಮುಖ್ಯತೆಗಳನ್ನು ವಿಶ್ಲೇಷಿಸಿ.

Q. No. 8. (b) Micro insurance. Marks : 6

ಸೂಕ್ಷ್ಮ ವಿಮೆ.

Q. No. 9. (a) "A Marine insurance contract is no contract without insurable interest." Discuss. Marks : 10

"ವಿಮಾ ಹಿತಾಸಕ್ತಿ ಇಲ್ಲದಿದ್ದರೆ ಕಡಲ ವಿಮೆಯು ಒಂದು ಕರಾರು ಆಗುವುದಿಲ್ಲ." ಚರ್ಚಿಸಿ.

Q. No. 9. (b) A Cargo of hides and tobacco was insured. Sea water was also shipped. During a storm and this rendered the hides to become putrid and the fumes from them to impart a nauseous flavour to the tobacco. Is it a loss due to Perils of the Seas ? Decide. Marks : 6

ಹಡಗಿನಲ್ಲಿಯ ಚರ್ಮ ಮತ್ತು ತಂಬಾಕಿನ ಸರಕನ್ನು ವಿಮೆ ಮಾಡಲಾಯಿತು. ಸಮುದ್ರದ ನೀರನ್ನು ಸಹ ರವಾನಿಸಲಾಯಿತು. ಬಿರುಗಾಳಿಯ ಸಮಯದಲ್ಲಿ ಮತ್ತು ಮರೆಯಾಚುವಿಕೆಯನ್ನು ತೀಕ್ಷ್ಣವಾಗಿಸಲು ಮತ್ತು ಅವುಗಳಿಂದ ಬರುವ ಹೊಗೆ ತಂಬಾಕಿಗೆ ವಾಕರಿಕೆ ಪರಿಮಳವನ್ನು ನೀಡುತ್ತದೆ. ತಂಬಾಕಿಗೆ ಹಠಾತ್ತನೆ ಹಾನಿಯಾಗುತ್ತದೆ. ಇದು ಸಮುದ್ರ ಗಂಡಾಂತರದಿಂದ ಆದ ಹಾನಿ ಎಂದು ಪರಿಗಣಿಸಬಹುದೇ ? ತೀರ್ಮಾನಿಸಿ.

Q. No.10. (a) What is "Deviation"? Under what circumstances it is excused ? Marks : 10

"ಮಾರ್ಗ ಬದಲಾವಣೆ" ಎಂದರೇನು ? ಅದನ್ನು ಯಾವ ಸಂದರ್ಭಗಳಲ್ಲಿ ಕ್ಷಮಿಸಲಾಗುತ್ತದೆ ?

Q. No. 10. (b) 'A' insurer took reinsurance policy on a ship. The insurer claimed reinsurance amount as total loss was caused by tsunami. The reinsurer refused to pay the said amount. Is it justifiable ? Marks : 6

ಒಂದು ಹಡಗಿನ ಮೇಲೆ ವಿಮಾದಾತ ಪುನರ್ ವಿಮಾ ಪಾಲಿಸಿಯನ್ನು ತೆಗೆದುಕೊಂಡಿರುತ್ತಾನೆ. ಸುನಾಮಿ ದುರಂತದಿಂದ ಪೂರ್ಣ ನಷ್ಟವುಂಟಾದ ನಿಮಿತ್ತ ವಿಮಾದಾತ ಪುನರ್ ವಿಮಾದಾತನಿಂದ ಕ್ಲೇಮು ಮಾಡುತ್ತಾನೆ. ಪುನರ್ ವಿಮಾದಾತನು ಮೊತ್ತ ಪಾವತಿಸಲು ನಿರಾಕರಿಸುತ್ತಾನೆ. ಇದು ನ್ಯಾಯಯುಕ್ತವೇ ?